

ಗೆದ್ದೆಯೋ ಹನುಮಂತಾ

- 1. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi
- 2. Ref.:** Shri Purandara Dasara Sahitya Part – 1, Pooja Tatva, edited by Shri Betageri Krishna Sharma and Shri Bengeri Huchhu Rayaru.
- 3. Note:** Lyrics in both the above references are almost same. Singer has followed these lyrics.

ರಾಗ: ಕಲ್ಯಾಣಿ ತಾಳ: ಅಟ್ಟ

ಗೆದ್ದೆಯೋ ಹನುಮಂತ, ಅಸುರರ
ಒದ್ದೋ ನೀ ಬಲವಂತ || ಪ ||

ಬದ್ದಾಂಜಲಿಯಿಂದ ರಘುಪತಿ ಪಾದವ
ಹೃದ್ಯದಿ ಭಜನೆ ಮಾಡುವ ಬುದ್ಧಿವಂತ || ಅಪ ||

ಅಂಜನೆ ಸುತನೀತ, ಲಂಕಾ ಪುರದಿ
ಅಕ್ಷಯನ ಕೊಂದಾತ
ಕಂಜಾಕ್ಷಿ ಸೀತೆಯ ಕಂಡು ಮುದ್ರಿಕೆಯಿತ್ತು
ಮಂಜುಳ ವಾರ್ತೆಯ ತಂದ ರಾಮನ ದೂತ || ೧ ||

ಈರೇಳು ಜಗದೊಳುಗೆ ಇನ್ನು ಮತ್ತೆ
ಯಾರು ಸರಿಯೊ ನಿನಗೆ
ವೀರ ಮಹಾಬಲ ಶೂರ ಪರಾಕ್ರಮ
ಧೀರ ಸಮೀರ ಉದಾರ ಗಂಭೀರ || ೨ ||

ವಾಂಛಿತ ಫಲವೀವನಾದ ಮುಖ್ಯ-
ಪ್ರಾಣ ಮಹಾನುಭಾವ
ಕಿಂಚಿತ್ಕಷ್ಟವ ಪಡಲೀಸ ಭಕ್ತರ್ಗೆ
ಪಾಂಚಜನ್ಯಧರ ಪುರಂದರ ವಿಠಲ ದಾಸ || ೩ ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ಒದ್ದೆ = ಅಪಜಯಗೊಳಿಸಿದೆ, ನಾಶ ಮಾಡಿದೆ

ಬದ್ಧಾಂಜಲಿ = ಮುಗಿದ ಕೈ, ಒಡ್ಡಿದ ಬೊಗಸೆ

ಹೃದ್ಯದಿ = ಹೃತ್ಪೂರ್ವಕವಾಗಿ

ಅಕ್ಷಯ = ರಾವಣನ ಮಗ (ಅಕ್ಷ ಕುಮಾರ) ; ಹನುಮಂತನು ಅಶೋಕ ವನವನ್ನು ನಾಶಗೊಳಿಸಿದಾಗ

ಅವನನ್ನು ಹಿಡಿಯಲು ಬಂದ ರಾಕ್ಷಸ ವೀರರನ್ನೂ ಅಕ್ಷಯ ಕುಮಾರನನ್ನೂ ಹನುಮಂತನು

ನಾಶಗೊಳಿಸಿದ.

ಮಂಜುಳ = ಸವಿಯಾದ, ಮಧುರವಾದ

ಧೀರ ಸಮೀರ = ವಾಯು ದೇವರ ಪೂರ್ಣಾಂಶವಿದ್ದುದರಿಂದ ಈ ಹೆಸರು ಬಂದಿದೆ.

ಪಾಂಚಜನ್ಯ ಪುರಂದರ ವಿಠಲ = ಪಾಂಚಜನ್ಯ ಶಂಖವನ್ನು ಕೈಯಲ್ಲಿ ಹಿಡಿದ ಶ್ರೀಹರಿ.

ಪಾಂಚಜನ್ಯ = ಪಂಚಜನನೆಂಬ ರಾಕ್ಷಸನ ಅಸ್ಥಿಯಿಂದ ಮಾಡಿಕೊಂಡ ಶಂಖ. ಪಂಚಜನನು

ಪ್ರಹಲ್ಲಾದನ ತಮ್ಮನಾದ ಸಂಹ್ಲಾದ ದೈತ್ಯನ ಮಗ. ಶಂಖ ರೂಪನಾಗಿ ಸಮುದ್ರದಲ್ಲಿ ಇರುತ್ತಿದ್ದ. ಶ್ರೀ

ಕೃಷ್ಣನ ಗುರುವಾದ ಸಾಂದೀಪನಿ ಮಗನನ್ನು ಅಪಹರಿಸಿದ್ದನು. ಕೃಷ್ಣನು ಇವನನ್ನು ಕೊಂದನು.

Classification: Keerthane

Ankita: purandara vittala

Location: NA

Category: Hanuma Stuti

Sub-Category: hanuma, shankha, Krishna, asura, rama, hrudaya, bhajane, buddi, lanke, Akshaya, sita, loka, phala, sandIpani,

Pravachana: NA

Explanation: NA